

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಮಾಹಿತಿ ಹಕ್ಕು ಕೈಪಿಡಿ – 2005

ಸೆಕ್ಷನ್ 4(1)(ಬಿ) ಅನ್ವಯ

ಆರೋಗ್ಯಧಿಕಾರಿ (ಮೂರ್ಖ)

ಮೆಯೋಹಾಲ್

ಬೆಂಗಳೂರು – 560001

ಮೋನ್: 22975850/852


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಮಾಹಿತಿ ಹಕ್ಕು ಕೈಪಿಡಿ - 2005

ನೆಷ್ಟ್‌ನೆಂಬ್ 4(1)(ಬಿ) ಅನ್ವಯ

1) ಸಂಸ್ಥೆಯ ಬಗ್ಗೆ ವಿವರಗಳು, ಕಾರ್ಯಗಳು ಮತ್ತು ಕರ್ತವ್ಯಗಳು

ಅ) ಸಂಸ್ಥೆಯ ಹೆಸರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಇಲಾಖೆ : ಆರೋಗ್ಯಾಧಿಕಾರಿ (ಮೂವೆ),



ಪ್ರಾಣಿಸ್ತೋ:
(1) (ಖಾಲಿ)

ಚಾಲಕರು
(2)

ಜವಾನ.
(2) 1 (ಖಾಲಿ)

ಟಪಾಲು ರಷಾಣೆಗಾರರು (1) ಖಾಲಿ

ರಾತ್ರಿ ಕಾವಲುಗಾಂರು ಖಾಲಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಮಾಹಿತಿ ಹಕ್ಕು ಕೈಪಿಡಿ - 2005

ಸೆಕ್ಷನ್ 4(1)(ಬಿ) ಅನ್ವಯ

ಆರೋಗ್ಯಾಧಿಕಾರಿ (ಮೊವೆ) ಕಳೆ

1) ಸಂಸ್ಥೆಯ ಬಗ್ಗೆ ವಿವರಗಳು, ಕಾರ್ಯಗಳು ಮತ್ತು ಕರ್ತವ್ಯಗಳು

ಅ) ಸಂಸ್ಥೆಯ ಹೆಸರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಇಲಾಖೆ: ಆರೋಗ್ಯಾಧಿಕಾರಿ (ಮೊವೆ)

ಇ) ಕಾರ್ಯಗಳು ಮತ್ತು ಕರ್ತವ್ಯಗಳು

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯಾಧಿಕಾರಿ (ಮೊವೆ)

ಕಳೆಯಲ್ಲಿ ಕಾರ್ಯಗಳು ಮತ್ತು ಕರ್ತವ್ಯಗಳು ಇಂತಿವೆ.

ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಕರ್ತವ್ಯಗಳು :-

1) ಆರೋಗ್ಯಾಧಿಕಾರಿ (ಮೊವೆ)

ಆರೋಗ್ಯಾಧಿಕಾರಿ (ಮೊವೆ) ರವರು ಈ ಕಳೆಯ ಮುಖ್ಯಸ್ಥರು ಮತ್ತು ಬಟ್ಟಾಡೆ ಅಧಿಕಾರಿಗಳು ಆಗಿರುತ್ತಾರೆ. ಆರೋಗ್ಯ ಇಲಾಖೆಯಿಂದ ರೂಪಿಸಲ್ಪಡುವ ಎಲ್ಲಾ ಯೋಜನೆಗಳನ್ನು ವಿಭಾಗದ ಹಂತದಲ್ಲಿ ಕಾರ್ಯರೂಪಕ್ಕೆ ತರುವ ಮತ್ತು ಜಾರಿಗೊಳಿಸುವ ಹೊಣೆ ಆರೋಗ್ಯ ವೈದ್ಯಾಧಿಕಾರಿಗಳು ಹೊತ್ತಿರುತ್ತಾರೆ.

- ❖ ಸಾರ್ವಜನಿಕರ ಆರೋಗ್ಯ ಕಾರ್ಯಾಡುವಲ್ಲಿ ನಿರ್ವಹಿಸಬೇಕಾದ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ, ರೋಗಗಳ ಬಗ್ಗೆ ಸಾರ್ವಜನರಿಗೆ ಆರೋಗ್ಯ ಶಿಬಿರ ರೂಪಿಸಿ ತೀಳುವಳಿಕೆ ಉಂಟು ಮಾಡುವುದು ಹಾಗು ಶಾಲ ಕಾಲೇಜುಗಳಲ್ಲಿ ಆರೋಗ್ಯ ಶಿಬಿರ ನಡೆಸುವುದು. ಮತ್ತು ಸಾರ್ವಜನಿಕರ ದೂರು, ಅಹವಾಲುಗಳಿಗೆ ಸ್ಪಂದಿಸುವುದು.
- ❖ ಸೇರಿದಂತೆ ಕಳೆಯ ನಿರ್ವಹಣೆ, ಆರೋಗ್ಯ ವೈದ್ಯಾಧಿಕಾರಿ ಮತ್ತು ಹಿ.ಆ.ಪ., ರವರುಗಳಿಗೆ ಪ್ರತಿನಿಷ್ಠಾ ಕೆಲಸದಲ್ಲಿ ಸಲಹೆ ಸೂಚನೆ ನೀಡುವುದು ಮತ್ತು ಮೇಲ್ಮೈಚಾರಣೆ ನಡೆಸುವುದು
- ❖ ಈ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನ್ಯಾಂಗ್ ಹೋಂಗ್‌ಲಿಂದ ಸಾಂಕ್ರಾಮಿಕ ರೋಗಗಳ ವರದಿಯನ್ನು ಕೇಳುತ್ತಿಕೊಂಡಿ ಮುಖ್ಯ ಕಳೆಯ ನೀಡುವುದು.

2) ವ್ಯವಸ್ಥಾಪಕರು :- (ಖಾಲಿ ಇರುತ್ತದೆ)

ಆರೋಗ್ಯಾಧಿಕಾರಿ (ಮೂರ್ವ) ಕಳೇರಿಯ ಕೆಲನ ಕಾರ್ಯಗಳ ಸುಸೂತ್ರ ನಿರ್ವಹಣೆಯ ಜವಾಬ್ದಾರಿ ಕಳೇರಿ ವ್ಯವಸ್ಥಾಪಕರದೇ ಆಗಿರುತ್ತದೆ. ಕಳೇರಿಯ ಗುಮಾಸ್ತರಿಗೆ ಕೆಲನ ಕಾರ್ಯಗಳ ಹಂಚುವಿಕೆ ಸಲಹೆ ಸೂಚನೆ. ಸಾರ್ವಜನಿಕರಿಂದ ದೂರ ಅಹವಾಲುಗಳು ಕಳೇರಿಯಲ್ಲಿ ದಾಖಲಾಗುವಂತೆ ಮತ್ತು ಈ ವಿವರಗಳು ಆರೋಗ್ಯಾಧಿಕಾರಿಗಳ ಗಮನಕ್ಕೆ ತಲುಪುವಂತೆ ಕಾರ್ಯ ನಿರ್ವಹಿಸುವುದು, ಕಳೇರಿ ಗುಮಾಸ್ತರ ಸರಿಯಾದ ಕಾಲದಲ್ಲಿ ಬಿಲ್ ತಯಾರಿಕೆ, ಆಡಿಟ್ ಆಕ್ಸೇಪಣೆಗಳಿಗೆ ಉತ್ತರ ತಯಾರಿಸುವುದು. ಕಳೇರಿಯ ವಾರ್ಷಿಕ ಬಡ್ಡೀಟ್ ತಯಾರಿಕೆ ವಾರ್ಷಿಕ ಆಡಳಿತ ವರದಿ ನೀಡುವುದು. ಕಳೇರಿ ಹಾಜರಾತಿ ಮಸ್ತಕ, ಚಲನವಲನಗಳ ಮಸ್ತಕಗಳ ನಿರ್ವಹಣೆ ಸಿಬ್ಬಂದಿ ರಜೆ ಪಹಿಯ ನಿರ್ವಹಣೆ ಕನಾರ್ಟಿಕ ಮಾಹಿತಿ ಹಕ್ಕು ಕಾಯ್ದೆಯಡಿ ಬರುವ ಅಜ್ಞಿಗಳ ವಿಲೇವಾರಿ.

3) ಶೀಫ್ತಾಲಿಪಿಗಾರರು:

ಆರೋಗ್ಯಾಧಿಕಾರಿಗಳ ಸೂಚನೆಯಂತೆ ಕೆಲಸವನ್ನು ನಿರ್ವಹಿಸುವುದು, ಸಾರ್ವಜನಿಕರಿಂದ ದೂರಗಳು ಬಂದ ಕೂಡಲೇ ಅದನ್ನು ಆಯಾ ವಲಯಕ್ಕೆ ಕ್ರಮ ಕೈಗೊಳ್ಳಲು ಸೂಚಿಸುವುದು. ಹಾಗು ಆರೋಗ್ಯಾಧಿಕಾರಿಗಳ ವೈಯಕ್ತಿಕ ಕೆಲನ ಕಾರ್ಯ ನಿರ್ವಹಿಸುವುದು. ದೂರವಾಣಿ ಮುಖಾಂತರ ಬಂದ ಸಭೆಯ ದಿನಾಂಕಗಳನ್ನು ಹಾಗೂ ಲಿವಿತ ಮೂಲಕ ಬಂದ ಸಭೆಯ ಸೂಚನಾ ಪತ್ರಗಳನ್ನು ಆರೋಗ್ಯಾಧಿಕಾರಿಗಳ ಗಮನಕ್ಕೆ ತರುವುದು. ಕಡತಗಳನ್ನು ವಿಲೇವಾರಿ ಮಾಡುವುದು. ಸಭೆಯ ನಡವಳಿಕೆಗಳನ್ನು ತಯಾರಿಸುವುದು.

4) ಪ್ರಥಮ ದಜ್ಞ ಸರಕಾರ್ಯಕ :-

ಮೂರ್ವ ವಲಯ ವ್ಯಾಪ್ತಿಗೆ ಒಳಪಟ್ಟಿಂತೆ ಸಾರ್ವಜನಿಕರಿಂದ ಬರುವಂತಹ ಅಜ್ಞಿಗಳನ್ನು ಸ್ವೀಕರಿಸಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಕೂಡಲೇ ಕಳುಹಿಸುವುದು, ಸಿಬ್ಬಂದಿ ವರ್ಗದ ವೇತನ ಬಿಲ್ಲು ತಯಾರಿಕೆ ಸೇವಾ ಮಸ್ತಕ ನಿರ್ವಹಣೆ, ಸಾರ್ವಜನಿಕರಿಗೆ ಮಾಹಿತಿ ತಲುಪಿರುವ ಬಗ್ಗೆ ಗಮನ ಹರಿಸಿ ಮಾಹಿತಿ ಪಡೆಯುವುದು. ಆಡಿಟ್ ಆಕ್ಸೇಪಣೆಗಳಿಗೆ ಉತ್ತರ ತಯಾರಿಸುವುದು. ಕಳೇರಿಯ ವಾರ್ಷಿಕ ಬಡ್ಡೀಟ್ ತಯಾರಿಕೆ ವಾರ್ಷಿಕ ಆಡಳಿತ ವರದಿ ನೀಡುವುದು. ಕಳೇರಿ ಹಾಜರಾತಿ ಮಸ್ತಕ, ಚಲನವಲನಗಳ ಮಸ್ತಕಗಳ ನಿರ್ವಹಣೆ ಸಿಬ್ಬಂದಿ ರಜೆ ಪಹಿಯ ನಿರ್ವಹಣೆ ಕನಾರ್ಟಿಕ ಮಾಹಿತಿ ಹಕ್ಕು ಕಾಯ್ದೆಯಡಿ ಬರುವ ಅಜ್ಞಿಗಳ ವಿಲೇವಾರಿ.

5) ದ್ವಿತೀಯ ದಜ್ರೆ ಸಹಾಯಕರು:

ಕಳೇರಿಗೆ ನಾರ್ವಜನಿಕರಿಂದ ಇತರೆ ಕಳೇರಿಗಳಿಂದ ಬರುವ ಟಪಾಲು ಸ್ವೇಕ್ಷಣೆ ದಾಖಲಾಗಿ ವಿಲೇವಾರಿ ಮಾಡುವುದು. ಇತರ ಕಳೇರಿಗಳೊಡನೆ ಪತ್ರ ವ್ಯವಹಾರ ಹಾಗೂ ನಾರ್ವಜನಿಕರಿಂದ ದೂರು ಅಹವಾಲುಗಳು ಕಳೇರಿಯಲ್ಲಿ ದಾಖಲಾಗುವಂತೆ ಮತ್ತು ಈ ವಿವರಗಳನ್ನು ಅರೋಗ್ಯಾಧಿಕಾರಿಗಳ ಗಮನಕ್ಕೆ ತಲುಪುವಂತೆ ಕಾರ್ಯ ನಿರ್ವಹಿಸುವುದು. ಕಳೇರಿ ಗುಮಾನ್ತರ ಸರಿಯಾದ ಕಾಲದಲ್ಲಿ ಬಿಲ್ ತಯಾರಿಕೆ,

6) ಬೆರಳಿಚ್ಚುಗಾರರು :-(ಖಾಲಿ ಇರುತ್ತದೆ)

ಕಳೇರಿಗೆ ಸಂಬಂಧಪಟ್ಟ ಪತ್ರಗಳ ಬೆರಳಿಚ್ಚು ತಯಾರಿಕೆ ಮತ್ತು ಅರೋಗ್ಯಾಧಿಕಾರಿಗಳು ಸೂಚಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.

7) ಕಳೇರಿ ಜವಾನ್ :-

ಕಳೇರಿಗೆ ವೇಳೆಗೆ ಮುನ್ನವೇ ಹಾಜರಾಗಿ ಬಾಗಿಲು ತೆರೆದು ಕಳೇರಿ ಟೇಬಲ್, ಫೇರ್ನಿಗಳ ಸ್ವಚ್ಚತೆ ಮಾಡುವುದು. ಕಳೇರಿ ಸಿಬ್ಬಂದಿ ಸೂಚನೆಗಳನ್ನು ಹಾಲಿಸುವುದು. ಟಪಾಲು ಒಯ್ಯಿಸುವುದು. ಮೇಲಾಧಿಕಾರಿಗಳ ಸೂಚನೆಯಂತೆ ಕೆಲಸ ನಿರ್ವಹಿಸುವುದು.

8) ರಾತ್ರಿ ಕಾವಲುಗಾರರು :-(ಖಾಲಿ ಇರುತ್ತದೆ)

ರಾತ್ರಿಯ ವೇಳೆ ಕಳೇರಿ ಭದ್ರತಾ ವ್ಯವಸ್ಥೆ ನಿರ್ವಹಣೆ ಅರೋಗ್ಯಾಧಿಕಾರಿಗಳ ಸೂಚನೆ ಮೇರೆಗೆ ಇತರೇ ಕೆಲಸ.

ಮೇಲ್ವಿಚಾರಣೆ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ತೀವ್ರಾನ ಕೈಗೊಳ್ಳುವಲ್ಲಿ
ಅನುಸರಿಸುವ ಕ್ರಮಗಳು :-

ಕಳೆರಿಗೆ ಹಲವಾರು ಮೂಲಗಳೊಂದ ಬರುವ ದಾರು, ಅಹವಾಲು
ಕೋರಿಕೆಗಳನ್ನು ಕಳೆರಿಯ ಟಿಪಾಲು ಗುಮಾಸ್ತರು ಸ್ವೇಕರಿಸಿ ಆರೋಗ್ಯಾಧಿಕಾರಿಗಳ
ಗಮನಕ್ಕೆ ತಂದು ಆಯಾಯ ವಲಯದ ಆರೋಗ್ಯ ವ್ಯಧಾಧಿಕಾಗಳಿಗೆ
ನೀಡಲಾಗುವುದು ಅಂತಹೀ ಆರೋಗ್ಯ ವ್ಯಧಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು
ಆರೋಗ್ಯಾಧಿಕಾರಿಗಳಿಗೆ ವರದಿ ನೀಡುವುದು. ಆಗಾಗೆ ಹಿರಿಯ ಆಧಿಕಾರಿಗಳ ಮಟ್ಟದಲ್ಲಿ
ತೀವ್ರಾನವಾಗುವ ಅನಧಿಕೃತ ಜಾಹೀರಾತುಗಳ ತೆಗೆಸುವಿಕೆ, ಅನಧಿಕೃತ ಆಹಾರ
ಮಾರುವ ಉದ್ದಿಮೆಗಳ ಮುಟ್ಟುಗೋಲು ಹಾಕುವಿಕೆ. ಆರೋಗ್ಯಾಧಿಕಾರಿಗಳು ಮತ್ತು
ಆರೋಗ್ಯ ವ್ಯಧಾಧಿಕಾರಿಗಳು ಕುಳಿತು ನಡೆಸಿ ಕಾರ್ಯ ಪ್ರವೃತ್ತರಾಗುವುದು.

ವಿಭಾಗದಲ್ಲಿ ಅನಧಿಕೃತವಾಗಿ ಆಹಾರ ಉದ್ದಿಮೆಗಳು ನಡೆಯುತ್ತಿರುವಲ್ಲಿ ಮತ್ತು
ಸರೇಹೆಯವರಿಗೆ ತೊಂದರೆಯಾಗುವಂತೆ ಉದ್ದಿಮೆಗಳ ನಡೆಯುವಲ್ಲಿ . ಕೆ.ಎಂ.ಸಿ.
ಕಾಯ್ದೆ 1976ರ ಅಡಿಯಲ್ಲಿ ನೋಟೀಸ್ ಜಾರಿ ಮಾಡಿ ಅವುಗಳನ್ನು ಮುಚ್ಚುವ
ಪ್ರಕ್ರಿಯೆಯನ್ನು ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ವ್ಯಧಾಧಿಕಾರಿಗಳು
ಜೊತೆಗೂಡಿ ಕೈಗೊಳ್ಳುತ್ತಿರುತ್ತಾರೆ.

4) ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಾನದಂಡಗಳು :-

1976ರ ಕೆ.ಎಂ.ಸಿ. ಕಾಯ್ದೆಯಡಿ ತಿಳಿಸಿರುವಂತೆ ಪ್ರತಿದಿನ ಕಾರ್ಯಗಳಲ್ಲಿ
ವ್ಯವಹರರಾಗುತ್ತಿದೆ ಮತ್ತು ಹಾಲಿಕೆಯ ಆಯುಕ್ತರು ಮತ್ತು ಮುಖ್ಯ
ಆರೋಗ್ಯಾಧಿಕಾರಿಗಳ ನಿರ್ದೇಶಿಸಿದಂತೆ ಮತ್ತು ಆಯಾ ಕಾಲಕ್ಕೆ ನಿಗದಿಪಡಿಸುವ
ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಕೆಲನ ಕಾರ್ಯಗಳನ್ನು
ನಿರ್ವಹಿಸಲಾಗುತ್ತದೆ.

5) ಕಾರ್ಯಗಳನ್ನು ನಿರ್ವಹಿಸುವಲ್ಲಿ ಇಲಾಖೆಯ ಸಿಬ್ಬಂದಿ ಹೊಂದಿರುವ ಅಥವಾ ಉಪಯೋಗಿಸುವ ನಿಯಮಗಳು ಕೈಪಿಡಿ ದಾಖಲೆಗಳು.

- 1) ಕನಾಂಟೆಕ ನಾಗರಿಕ ಸೇವಾ ನಿಯಮಗಳು 1958
- 2) ಕಳೆರಿ ಕೈಪಿಡಿ
- 3) ಕೆ.ಎಂ.ಸಿ. ಕಾಯ್ದೆಗಳು 1976
- 4) ಬಡ್ಡೆಟ್ ಮಾನ್ಯಲ್

- 5) ಖಜಾನೆ ಸಂಹಿತೆ
- 6) ಕರ್ನಾಟಕ ಆರ್ಥಿಕ ಸಂಹಿತೆ
- 7) ಸಾದಿಲಾರು ವೆಚ್ಚದ ಕ್ಷೇತ್ರಿಕಿ
- 8) ಸಿ.ಸಿ.ಎ. ನಿಯಮಗಳು
- 9) ಆಯುಕ್ತರ ಕಣೀರ ಆದೇಶ ಸುತ್ತೋಲೆಗಳು

6) ಇಲಾಖೆ ಹೊಂದಿರುವ ದಸ್ತಾವೇಚುಗಳ ಪಟ್ಟಿ :-

- 1) ಅಕ್ಷರ್ಪಿನ್ಸ್ ರಿಜಿಸ್ಟ್ರಾರ್‌ಗಳು
- 2) ಕಾಂಟ್ರಾಕ್ಟ್ ಬಿಲ್‌ ರಿಜಿಸ್ಟ್ರಾರ್
- 3) ಸ್ಟ್ರೋಕ್ ರಿಜಿಸ್ಟ್ರಾರ್
- 4) ರೆವಿಟನ್ಸ್ ರಿಜಿಸ್ಟ್ರಾರ್
- 5) ಟೆಲಿಮೋನ್‌ನೀರಿನ ಬಿಲ್ ರಿಜಿಸ್ಟ್ರಾರ್
- 6) ಕ್ಯಾಂಪ್ ಬುಕ್
- 7) ಇಂದ ಮತ್ತು ನೇ ರಿಜಿಸ್ಟ್ರಾರ್

7) ನೀತಿ ನಿಯಮಗಳನ್ನು ರೂಪಿಸಲು ಸಾರ್ವಜನಿಕರೊಂದಿಗೆ ಸಮಾಲೋಚಿಸಲು
ಅಸ್ತಿತ್ವದಲ್ಲಿರುವ ಕಾರ್ಯ ವಿಧಾನದ ವಿವರಗಳು

ಬೆಂಗಳೂರು ಮಹಾನಗರ ಪಾಲಿಕೆ ಸ್ಥಳೀಯ ಸ್ವಾಯತ್ತ ಸಂಸ್ಥೆ (Local Self Govt) ಅಗಿದ್ದ ವಾರ್ಡನಾಲೀಂದ ಚುನಾಯಿತರಾಗಿ ಕೌನ್ಸಿಲ್ ನಲ್ಲಿರುವ ನಗರ ಸಭಾ ಸದಸ್ಯರೊಡನೆ ಆಯುಕ್ತರು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲ್ಪಟ್ಟಾರೆ. ಹೊಸ ನಿಯಮಗಳನ್ನು ರೂಪಿಸುವ ಮುನ್ಸಿ ಆಯುಕ್ತರ ಆದೇಶದಂತೆ ಪಾಲಿಕೆಯ ಅಧಿಕಾರಿಗಳು ಸಾರ್ವಜನಿಕರು, ಸಂಘ ಸಂಸ್ಥೆಗಳೊಡನೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿ ನಂತರ ನೀಡುವ ವರದಿಗಳ ಆಧಾರದ ಮೇಲೆ ಅಂತಿಮ ಆದೇಶ ಹೊರಡಿಸಲಾಗುತ್ತದೆ.

8) ಸರ್ಕಾರದ ಒಂದು ಭಾಗವಾಗಿ ಅಧಿಕಾರ ಸಲಹೆಗಳನ್ನು ಪಡೆಯಲು ರಚಿತವಾದ ಎರಡು ಅಧಿಕಾರ ಹೆಚ್ಚು ವೃತ್ತಿಗಳನ್ನೊಂದ ಮಂಡಳಿ ಪರಿಷತ್ತು ಸಮಿತಿ ಮತ್ತು ಇತರ ಅಂಗಗಳು ಮತ್ತು ಅವುಗಳ ಸಭೆಗಳು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿವೇ ಅಧಿಕಾರ ಈ ಸಭೆಗಳ ನಡೆವಳಿಕೆಗಳು ಸಾರ್ವಜನಿಕರಿಸಿ ದೊರಕುತ್ತಿದೆಯೇ ಎಂಬ ಬಗ್ಗೆ ವಿವರಣೆ.

ಅನ್ವಯಿಸುವುದಿಲ್ಲ

9) ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರೆ ನಿಕಾಯಗಳು ಮತ್ತು ಅದರ ಬಬಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೆಲ್ಲಾಗೀಂದ ಮಂಡಳಿಗಳು, ಪರಿಷತ್ತುಗಳು, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡೆವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ ಪಟ್ಟಿಕೆಯಜನ್ಮಃ
ಅನ್ವಯಿಸುವುದಿಲ್ಲ.

10) ಮಾಹಿತಿ ಕೇಂದ್ರ ಅಧಿಕಾರಿ ಸಿಬ್ಬಂದಿ ವರ್ಗದವರ ನಿದೇಶಿಕೆ :

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ಕಣೆರಿ ವಿಳಾಸ	ಡಾರವಣಿ
1	ಡಾ. ಎನ್.ಬಿ.ನಾಗರಾಜ್, ಆರೋಗ್ಯಾಧಿಕಾರಿ (ಪೂರ್ವ)	ಆರೋಗ್ಯಾಧಿಕಾರಿ (ಪೂರ್ವ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೇಯೋಹಾಲ್, ಬೆಂಗಳೂರು -560 001.	22975850/852
2	(ವ್ಯವಸ್ಥಾಪಕರು)	ಆರೋಗ್ಯಾಧಿಕಾರಿ (ಪೂರ್ವ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೇಯೋಹಾಲ್, ಬೆಂಗಳೂರು -560 001.	22975850/852
3	ಶ್ರೀಮತಿ ವಿ.ಶೀದೇವಿ (ಪ್ರಥಮ ದಚ್ಚ.ಸಹಾಯಕೆ)	ಆರೋಗ್ಯಾಧಿಕಾರಿ (ಪೂರ್ವ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೇಯೋಹಾಲ್, ಬೆಂಗಳೂರು -560 001.	22975850/852
4	ಶ್ರೀಮತಿ ವಿಜಯ ಭಾಯಿ (ಶೀವ್ಯುಲಿಪಿಗಾರರು)	ಆರೋಗ್ಯಾಧಿಕಾರಿ (ಪೂರ್ವ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೇಯೋಹಾಲ್, ಬೆಂಗಳೂರು -560 001.	22975850/852
6	ಶ್ರೀ. ಆರ್.ನಾರಾಯಣ ರಾವ್ (ಚಾಲಕರು)	ಆರೋಗ್ಯಾಧಿಕಾರಿ (ಪೂರ್ವ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೇಯೋಹಾಲ್, ಬೆಂಗಳೂರು -560 001.	22975850/852
7	ಶೀ. ಎನ್.ರಾಜು (ಚಾಲಕರು)	ಆರೋಗ್ಯಾಧಿಕಾರಿ (ಪೂರ್ವ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೇಯೋಹಾಲ್, ಬೆಂಗಳೂರು -560 001.	22975850/852
8.	ಶ್ರೀ.ಜಾನ್ನಪ್ರಕಾಶ್, ಜವಾನ	ಆರೋಗ್ಯಾಧಿಕಾರಿ (ಪೂರ್ವ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೇಯೋಹಾಲ್, ಬೆಂಗಳೂರು -560 001.	22975850/852

10. ನಿಯಾಮಾನುಸಾರ ಆಧಿಕಾರಿಗಳಿಯ ಮತ್ತು ಸಿಭೂಂದಿ ಪಾರ್ಕದವರು ಪಡೆಯುತ್ತಿರುವ ಮುಸಿಕ ವೇತನದ ವಿವರಗಳು:

ಕ್ರಮ ನಂಬ್ಯೆ	ಹೆಸರು ಮತ್ತು ಹೆದ್ದೆ	ವೇತನ ಶೀಳಣಿ	ಮೂಲವೇತನ
1	ಡಾ. ಎಸ್.ಬಿ.ನಾಗರಾಜ್, ಅರ್ಥಾತ್ ಡಿಕಾರಿ (ಮೊವೆ)	20025-28275	29625
2	(ವ್ಯವಸ್ಥಾಪಕರು)		ಖಾಲಿ
3	ಶ್ರೀಮತಿ ವಿಜಯ ಭಾಯಿ (ಶೀಪ್ರೈಲಿಟಿಗಾರರು)	7275-13350	8200
4	ಶ್ರೀಮತಿ ವಿ.ಶೀದೇವಿ (ಪ್ರಥಮ ದಜ್ಞ.ಸಹಾಯಕ)	7275-13350	8200
5	ಶ್ರೀ. ಅರ್.ನಾರಾಯಣ ರಾಘ್ವ (ಚಾಲಕರು)	5800-10500	8400
6	ಶ್ರೀ. ಎಸ್.ರಾಜು (ಚಾಲಕರು)	5800-10500	7800
7	ಶ್ರೀ.ಜಾನಪ್ರಕಾಶ್ ಜಪಾನ್	4800-7275	4900

11. 2009-2010 ನೇ ಯಾವ ಆಯವೈಯದಲ್ಲಿ ಲೆಕ್ಕ ಶೀಫ್ಸ್‌ಕೆಯಲ್ಲಿ ನಿಗದಿ ಪಡಿಸಲಾದ ಅನುದಾನ ವಿವರಗಳು:

ಯಾವುದೇ ಇಲ್ಲ

12. ಹಂಚಿಕೆ ಮಾಡಲಾದ ಮೊಬಿಲಿಗನ್‌ನಲ್ಲಿಗೆಂಡು, ಸಹಾಯಧನ ಕಾರ್ಯಕ್ರಮಗಳು ಜಾರಿಯ ವಿದಾನವನ್ನು ಮತ್ತು ಅಂತಹ ಕಾರ್ಯಗಳ ಫಲಾನುಭವಿಗಳ ವಿವರಗಳನ್ನು:-

ಯಾವುದು ಇಲ್ಲ

13. ಇಲ್ಲ

14. ಇಲ್ಲ

15. ಇಲ್ಲ

16. ಹೆಸರು, ಹುದ್ದೆ ಮತ್ತು ಮಾಹಿತಿ ಅಧಿಕಾರಿಗಳ ಇತರೆ ವಿವರಗಳು:

ಹೆಸರು ಮತ್ತು ಹುದ್ದೆ			
ಶ್ರೀ.ಶಿವರಂಕರ್ ಅಪರ ಅಯ್ಯಕುರು (ಮೂರ್ವ)	ಮೇಲ್ನುವಿ ಪ್ರಾಧಿಕಾರ	ಅಪರ ಅಯ್ಯಕುರು (ಮೂರ್ವ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೈಂಜೊಹಾಲ್, ಬೆಂಗಳೂರು -560 001	22975801
ಡಾ. ಎಸ್.ಬಿ.ನಾಗರಾಜ್ ಆರೋಗ್ಯಾಧಿಕಾರಿ (ಮೂರ್ವ)	ಸಾರ್ವಜನಿಕ ಮಾಹಿತಿ ಅಧಿಕಾರಿ	ಆರೋಗ್ಯಾಧಿಕಾರಿ (ಮೂರ್ವ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೈಂಜೊಹಾಲ್, ಬೆಂಗಳೂರು -560 001	22975850/852
ಶ್ರೀಮತಿ. ಶ್ರೀದೇವಿ ಪ್ರಥಮ ದರ್ಜೆ ಸಹಾಯಕರು	ಸಹಾಯಕ ಸಾರ್ವಜನಿಕ ಅಧಿಕಾರಿ	ಆರೋಗ್ಯಾಧಿಕಾರಿ (ಮೂರ್ವ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೈಂಜೊಹಾಲ್, ಬೆಂಗಳೂರು -560 001	22975850/852

17. ಬೇರೆ ಎಲ್ಲಾ ಅನುಸೂಚಿತ ಮಾಹಿತಿಗಳನ್ನು ಕಾಲಾನುಕಾಲಕ್ಕೆ ಭಕ್ತಿ ಮಾಡಲಾಗುವುದು

ಆರೋಗ್ಯಾಧಿಕಾರಿ (ಮೂರ್ವ)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ,